

ಯೇಸು: ಶಿಲುಬೆಗೆ ಹಾಕಲ್ಪಣಿದ್ದು

ಶಿಲುಬೆಯ ಬಿಷಯವು ಎಂದಿಗೂ ಮುಗಿದು ಹೋಗುವದಿಲ್ಲ. ಈ ಕೆಳಗಿನ ಪದಗಳ ಅರ್ಥಯನ್ನಾಗಳು ಮತ್ತು ತ್ವರಿತ ನಹಾಯಕಗಳು ಯೇಸುವಿನ ಶ್ರಮೆಯ ಮತ್ತು ಶಿಲುಬೆಯ ಮೇಲೆನ ಮರಣದ ಫರ್ನೆಗಳ ಸಿಮ್ಮೆ ತಿಳಿವಳಕೆಯನ್ನು ಬಲಹಡಿನಲು ಒದಗಿನಲ್ಲಿಟ್ಟಿರುವುದು.

ಶಿಲುಬೆಯ ಭಾವನೆಗಳು

ಗೊಲ್‌ಫಾ

ಯೇರಣಿನಲ್ಲಿಬಿನ ಗೊಳತೆಯ ಹೊರಗೆ ಯೇಸುವು ಶಿಲುಬೆಗೆ ಹಾಕಲ್ಪಣಿ ನ್ಯಾಷವು ಗೊಲ್‌ಫಾ ಎಂಬ ಅರಮಾಯ ಪದದಿಂದ ಕರೆಯಲ್ಪಟ್ಟಿತು (ಮತ್ತಾಯ 27:33), ಅದರ ಅರ್ಥ “ತಲೆ ಬರುಡೆ.” ಅರಮಾಯ ಪದವು ಹಿಬ್ರೂ ಕ್ರಿಯಾಪದ galal ಎಂಬುದಲಿಂದ ಬಂದಿದೆ. “Roll” ಎಂದರ್ಣೆ, ಯಾಕಂದರೆ ತಲೆಬುರುಡೆಯ ಆಕಾರದ ಕಾರಣ. ಮತ್ತಾಯ, ಮಾರ್ಕ ಮತ್ತು ಯೋಹಾನರು Golgotha ಎಂಬುದನ್ನು “skull”ಗಾಗಿ ರ್ಯಾಚ ಪದದಿಂದ kranion (“cranium”) ಇಂಗ್ಲಿಷ್ ಪದವನ್ನು ಯೋಜಿಸಿಲ್) ಭಾಷಾಂತರಿಸಿದರು. “Skull”ಗಾಗಿ ಲಾರ್ಯಾಟಿನ್ ಪದವು calvaria, ಈ ಪದವನ್ನು ಜಿರೊಮನು Latin Vulgate Versionದಲ್ಲಿ ಉಪಯೋಗಿಸಿದ್ದಾನೆ. King James Versionದ ಭಾಷಾಂತರಕಾರರು ಜಿರೊಮನ ಲಾರ್ಯಾಟಿನ್ ಬ್ಯೆಬಿಲಿನಿಂದ ಸ್ವತ್ಸ್ಥವಾಗಿ ಪ್ರಭಾವಿತರಾಗಿದ್ದಾರೆ, ಯಾಕಂದರೆ ಲಾಕ 23:3ರಲ್ಲಿ ಲಾಕನ ರ್ಯಾಚ ಪದ kranionನನ್ನು ಭಾಷಾಂತರಿಸುವ ಬದಲು, ಅವರು ಲಾರ್ಯಾಟಿನ್ ಪದವನ್ನು ಇಂಗ್ಲಿಷಿನದನ್ನಾಗಿ ಮಾಡಿ “Calvary” ಎಂದು ಬರೆದಿದ್ದಾರೆ.

ಅಲ್ಲಿ ಅನೇಕ ತಲೆಬುರುಡೆಗಳು ಜಡ್ಡಿಸಿಲಂದ, ಗೊಲ್‌ಫಾವು ಹಾಗೆ ಕರೆಯಲ್ಪಟ್ಟಿತು ಎಂದು ಜಿರೊಮನು ಹೇಳಿದನು, “ಅದರ ರಾಪವು ತಲೆಬುರುಡೆಯಂತೆ ಕಂಡು ಬಂದಧ್ವಲಿಂದ ... ಹಾಗೆ ಕರೆಯಲ್ಪಟ್ಟಿತು” ಎಂದು Thayer ಹೇಳಿದ್ದಾರೆ.¹ ಯೇರಣಿನಲ್ಲಿ ಬಿನ ಹೊರಗೆ ತಲೆಬುರುಡೆ ಆಕಾರದ ದಿನ್ನೆಯು, ಈಗ “ಗೊಳಡೆನ್ನ ಕಾಲ್ಪಲಿ” ಎಂದು ಕರೆಯಲ್ಪಡುವಂಥಿದ್ದು ಯೇಸುವು ಶಿಲುಬೆಗೆ ಹಾಕಲ್ಪಣಿ ನ್ಯಾಷವೆಂದು ಅನೇಕರು ಯೋಜಿಸುತ್ತಾರೆ.

ಪ್ರಮಾ

“ಮಧ್ಯಾತ್ಮ ಹನ್ನೆರಡು ಫಂಟೆಯಿಂದ ಮೂರು ಫಂಟೆಯ ವರೆಗೆ ಆ ದೇಶದ ಮೇಲೆಲ್ಲಾ ಕತ್ತಲೆ ಕಬಿಯತು” ಎಂದು ಮತ್ತಾಯ 27:45 ಹೇಳಲ್ಪಡೆ. ಯೇಸುವು ಯೇಹಾದೀ ಹನ್ನೆ ಹಬ್ಬದ ನಮಯದಲ್ಲ (ಮತ್ತಾಯ 26:2), ಹುಟ್ಟಿಮೆಯ ನಮಯದಲ್ಲ

మరణ కొందిదను. స్వాషీయ త్రకార జంప్రను నూయిసింద వ్యుత్పియ బియద్ద దిక్షినల్ల ఇయవాగ గ్రహణగట నంబువినలారపు, ఆదుదలంద యీఎనువిన మరణద సమయదల్ల భూబియ మేలే కత్తలేయాదద్దు న్యూభాబికవాద నూయిస్రగణచెందు కేఱుపుదు అనాధ్యవాదద్వాగిదే. ఇదల్లడే, న్యూభాబిక వాద గ్రహణపు నాధ్యవాగిద్దరూ అదు మారు తానుగంజ పరేగే అల్ల, ఆదరే కేవల తెలపు నిబిషగంజ పరేగే మాత్ర ఇద్దిరఖముదు. తిబేలయన ఆశకేయ కదినాల్లనేయ వంషాదల్ల నంబువిసిద “అతిదేవాడ్ నూయిస గ్రహణపు ... దినపన్ను నశ్శత్రగంజను కండుబంద రాత్రియాగి మాహడిసిద లాతియల్ల ఇత్తు” ఎందు బరేద అన్య ఐగోలు శాస్త్ర హండిక Phlegonన బగ్గె Albert Barnes అల్లైషిడ్యూనే.²

అతే దుఃఖకరవాద జలత్తెయల్ల దేపరు అధ్యక్షకరవాగి నూయిస బేళకిన అల్త్స్మహపన్ను తేగేయికాకిదను మత్తు తన్న జగత్తిన మేలే శోకద కంబజయన్ను కేదిసిదను. మధ్యాత్మకింద మారు గంటియ పరేగే, దేపరు హరలోకద శోకద కష్ట నిశానేయన్ను త్రకణసిదను.

శిలుబీ

శిలుబీయ ఒందు “X” ఆకారదల్ల (*crux decussata*, “St. Andrew’s Cross”), ఒందు “T” (*crux Commissa*, “St. Anthony Cross”), ఒందు “+” శిలుబీయ తోలీయ మేలే విస్తరిసిద తోలీయిందిద్ద (*crux immissa* ఇల్లవే ఒందు “I” (*crux simplex*) ఆకారదల్ల ఇత్తోఁ ఎంబుదు బరహమాగి జజింసల్పణిదే, హిలాతన బరహగంజనేళికగౌండ పలకపు (అనేక పదగంజ ఛ్యాద్యు, మారు నల తెక్కల్పణిద్ద) యీఎనువిన తలీయ మేల్గడే హాకల్పణిద్దక్కే శిలుబీయ తోలీయ మేలే నేరపాగిద్ద తోలీయ మేలే నాకష్టు న్ఫశపు బేళకాగిత్తు, ఆదన్ను *crux immissa* వస్వాగ్రాం. ఇల్లవే *crux simplex* అన్వాగ్రాం మాడిరబేకు. నామాన్య అభిష్టాయదంతే అదు *crux immissa* ఆగిత్తు.

యీఎనువిన దేహక్కే స్ట్రో అనసరేకొడలు శిలుబీయంద ఒందు గుంటపు బిస్తులినల్పణిర బపుడెందు తెలపరు యోళజిసిదాగాన్య కాగే మాడిద నాధ్యతెయల్ల. ఆతన బిక్కుత హింసగారారు ఆతన దేహద భారపు ఆతన హస్తగంజ ల్లయ మోళియ తోతగంజ మేలే ఎళెయల్పడుపదరల్ల ఆనందపుళ్ళపరాగిదరు.

ఎత్తా - ఎత్తయున్

యీఎనుపు “పీతా పీతా,” (“నన్న దేపరే, నన్న దేపరే”) ఎందు తూగిదాగ, హత్కుదల్ల సింతపరు “ఎత్తయున్, ఎత్తయున్” (“ఎత్తయునే, ఎత్తయునే”) ఎందు కరెదనేందు తిజదరు. “యీఎనుపు మకాధ్యసియంద తోగిద్దరూ ఆతన మాతుగంజ స్టోమాగిరాల్ల. హత్కుదల్ల సింతిద్దపర తష్టు భాశియ ఆజ్ఞానదింద అల్ల, ఆదరే యీఎనువిన అస్టోమాద ద్యుసియంద లుధ్యబిసితెందు” J.W.McGarvey హేళడ్యారే.³ యీఎనుపు శిలుబీయ మేలే సుమారు ఆరు తానుగంజ పరేగే ఇద్దుదలంద ఇదు నులభవాగి నత్యవాగిరబముదు. రక్తద

ನೇಂದುವಿಕೆಯು, ಅತನ ತೆರೆದ ಕೈಗಳ ಮೇಲೆ ನೇತಾಡಿದ್ದರ ಹಲಣಾಮವಾಗಿ ಅತನ ಎದೆಯ ನ್ಯಾಯಗಳ ಮೇಲೆ ಜಿದ್ದ ದೊಡ್ಡ ಭಾರದೊಂದಿಗೆ, ಅತನ ಮಾತು ಅನ್ವಯಿಸುವಾಗ ಏಂದೆ ಮಾಡಿರಬೇಕು.

ರಕ್ತ ಕೊನ್ನಾ ನಿಃಫಲ

ಯೇಸುವಿನ ಹಕ್ಕೆಯಿಲ್ಲ ತಿಬಿಯಲ್ಲಿಟ್ಟ ಕೆಂಪಯ ಬಹುಶಃ ಒಂದು *logche* ಅಗಿರಬೇಕೆಂದು W. Robertson Nicoll ಹೇಳಿದ್ದಾರೆ. ಅದರ ತಲೆಯ ಕಜ್ಞಣಿದಿಂದ ಮಾಡಲ್ಪಟ್ಟಿದ್ದು, ವೊಷೀಯ ಆಕಾರದಲ್ಲಿ ಮತ್ತು ಮನುಷ್ಯನ ಕೈಯಷ್ಟು ಅಗಲವಾಗಿತ್ತು⁴ ಹೃದಯಕೊಳ್ಳಲು ತಿಬಿಯಲ್ಲಿಟ್ಟದಲ್ಲಿ ಯೇಸುವಿನ ಹಕ್ಕೆಯಂದ ನೀರು ಮತ್ತು ರಕ್ತ ಎರಡೂ ಬಂದವೆಂದು Albert Barnes ಬಿವಲಸಿದ್ದಾರೆ: “ಈ ಒಳಗಿನ ತ್ವಜೀಯ ಹೃದಯ ಕೊಳ್ಳಲು” | ಲಸಿಕೆಯಂಥ ಪ್ರವರ್ಷನ್ಯು ಹೊಂದಿಕೊಂಡಿರುತ್ತದೆ. ... ಅದು ನೀರನಂತರವುದು ಅದು ಹೃದಯದ ಹೂರ ಭಾಗವನ್ನು ಅದರ ಸತತ ಜಲನೆಯಂದ ಒಳಗಿದಂತೆ ತಡೆಹಿಡಿಯುವುದು.”⁵

The Physical Cause of the Death of Christ ಎಂಬುದರಿಂದ Dr. William Stroud ಅವಲಂದ ಸಂಪೂರ್ಣವಾಗಿ ಇನ್ನೊಂದು ಸೂಚಿಸಲ್ಪಟ್ಟದೆ. ನ್ಯಾಡರ ಪ್ರಕಾರವಾಗಿ ಈಂಟಯ ತಿಬಿಯಲ್ಲಿಡುವದಕ್ಕಿಂತ ಮುಂಜಿತವಾಗಿ ಸ್ವಭಾವಿಕವಾದ ಇದ್ದತೆಯ ಕಾರಣವಾಗಿ ಯೇಸುವು ಮುಲದ ಹೃದಯದಿಂದ ಅಳ್ಳಿರಿಂದಿರಿ ನ್ಯಾಡನು. ನ್ಯಾಭಾವಿಕವಾದ ಒಡೆಯಿಬಿಕೆಯ ನಂತರ ಹೃದಯ ಕೊಳ್ಳಲೇಡೆಗೆ ರಕ್ತದ ಸುಲನುವಿಕೆ ಅಯಿತೆಂಬುದು ನ್ಯಾಡರ ಸೀದ್ದಾಂತವಾಗಿದೆ. ಈ ರಕ್ತಪು ಅದರ ಹೆಷ್ಟು ಪ್ರವರ್ಧ ಹಾಗೂ ಹೆಷ್ಟುಗಟ್ಟಿಯಾದ ಭಾಗಗಳಾಗಿ ಬೇಲೆಯಾಯಿತು. ಕೆಂಪಯಂದ ಹೃದಯ ಕೊಳ್ಳಲು ತಿಬಿಯಲ್ಲಿಟ್ಟಾಗ ಅದು ಹಲಿದು ಬಂತು. ಒಂದು ಕೆಂಪಯ, ಒಂದು *logche* ಹೇಗೆ ಎಲುಖರಿಸ್ತನ್ನು ಮುಲಯದೇ ಯೇಸುವಿನ ಹಕ್ಕೆಲುಜನ ಹಂಜರಿದೆಗೆ ತೆಳೆಸಿತು? ಬಹುಶಃ ಅದು ಮೇಲುಖವಾಗಿ ತಿಬಿಯಲ್ಲಿಟ್ಟು ಮತ್ತು ಹಕ್ಕೆಲುಜನ ಹಂಜರಿದ ಕೆಳಗೆ ತೆಳೆಸಿತು.

ಶಿಲುಬೆಯ ಸ್ಥಿರಪಡಿಸುವಿಕೆ

ನ್ಯಾಡಂತೆ ಹೃತ್ಯಾಂತಗಳು

ಶಿಲುಬೀಗೆ ಹಾಕಿದ ನಂಬಿಯ. ಆರನೆಯ ತಾನು ಬಂದಾಗ ಯೇಸುವು ಶಿಲುಬೆಯ ಮೇಲೆ ಮಾರು ತಾನುಗಳ ಪರೆಗೆ ಇದ್ದನು ಮಾತ್ರ 15:25-33 ನೂಡಿಸುವಾಗ, ಆರನೆಯ ತಾಸಿನಲ್ಲಿ ಯೇಸುವು ಇನ್ನೂ ಹಿಲಾತನ ಅರಮನೆಯಿಲ್ಲ ಇದ್ದನೆಂದು ಯೋಹಾನ 19:14 ಹೇಳುತ್ತದೆ. ಹಾಗಿದ್ದರೂ ಯೋಹಾನನು ರೋಮನ್ ನಂಬಿಯವನ್ನು ಉಪಯೋಗಿಸುತ್ತಿದ್ದಾನೆಂದು (ಯೋಹಾನ 20:19 ನೂಡಿಸುವದನ್ನು) ಹಾಗೂ ಮಾತ್ರನು ಯೋಹಾನಿ ನಂಬಿಯವನ್ನು ಉಪಯೋಗಿಸುತ್ತಾನೆಂದು ಒಬ್ಬನು ತಿಜಿಯಕೊಂಡರೆ, ಕಷ್ಟಬಿರುವದಿಲ್ಲ. ಯೇಸುವು ಇನ್ನೂ ಹೂಡಿಕೊಲುಲದಲ್ಲ ಅರು ಗಂಬಿಗೆ ಹಿಲಾತನ ಅಂಗಳದಲ್ಲಿದ್ದನು, ಮತ್ತು ನುಮಾರು ಒಂಭತ್ತು ಗಂಬಿಗೆ ಶಿಲುಬೀಗೆ ಹಾಕಲ್ಪನ್ನು ಹಾಗೂ ಮಧ್ಯಾತ್ಮದಲ್ಲ (ಯೋಹಾನಿ ಆರನೆಯ ತಾನು) ಮಾರು ತಾನುಗಳು

ವರೆಗೆ ಶಿಲುಬೆಯ ಮೇಲೆ ಅಡ್ಡನು. ಮಾರ್ಕ ಮತ್ತು ಯೋಹಾನನ್ ನುವಾಕೆಯ ವರದಿಗಳು ಬಿರೋಧಿಗಳನ್ನು ಜೀರೊಂಡಿರುವದಿಲ್ಲ. ಅಪುಗಳ ಜನ್ಮತೆಯು ಈ ಪುಸ್ತಕಗಳು ಒಬ್ಬರು ಇನ್ನೆಂಬುಂದ ಸ್ವತಂತ್ರವಾಗಿ ಬರೆಯಲ್ಪಟ್ಟವೆಂಬುದಕ್ಕೆ ರುಜುವಾತಾಗಿದೆ.

ಅತಿಯಾದ ಕಹಿ ಮತ್ತು ರಕ್ತಭೋಜ. ರಕ್ತಭೋಜ ಬೆರಸಿದ ದ್ರಾಕ್ಷಾರನ ಎಂದು ಮಾರ್ಕನು ಹೇಳಿರುವಳ್ಳ, ಮತ್ತಾಯನು, ಕಹಿಬೆರಸಿದ ದ್ರಾಕ್ಷಾರನವನ್ನು ಹೊಣ್ಣಿರು, ಅದನ್ನು ರುಚಿಸೋಣ ಯೇಂನುವು ಅದನ್ನು ಕುಡಿಯಲ್ಲ ಎಂಬುದನ್ನು ಸೇಲನುವದಲಿಂದ ಮಾರ್ಕನಿಗೆ ವೃತ್ತಿಲಕ್ಷ್ಯವಾಗಿ ಹೇಳದ್ದಾನೆಂದು ಕೆಲವರು ಯೋಚಿಸಿದ್ದಾರೆ. ಹಾಗಿದ್ದರೂ ಅರು ತಾನುಗಳ ನೇತಾಡುವಿಕೆಯಲ್ಲ ಒಂದಕ್ಕಿಂತ ಹೆಚ್ಚು ದ್ರಾಕ್ಷಾಖಿಲ್ಲಣಗಳು ಯೇಂನುವಿಗೆ ಕೊಡಲ್ಪಟ್ಟ ನಾಧ್ಯತೆಗಳಿವೆ. ಯೇಂನುವು ನಾಯುವದಕ್ಕಿಂತ ಮುಂಜಿಕ ವಾಗಿ ಹುಷಿರನವನ್ನು ಕಹಿಯಾದ ದ್ರಾಕ್ಷಾರನವನ್ನು ಹೊಣ್ಣಿರು ಅತನು ಅದನ್ನು ಸ್ವೀಕರಿಸಿದನು ಎಂದು ಯೋಹಾನ 19:28-30ಲಿಂದ ನಾವು ತಿಜಿದು ಕೊಳ್ಳುತ್ತೇವೆ.

ಒಂದೇ ಘಟನೆಯನ್ನು ಮತ್ತಾಯನು ಮತ್ತು ಮಾರ್ಕನು ಮಾತಾಡುತ್ತಿದ್ದರೂ ಯಾವುದೇ ಬಿರೋಧ ಭಾವವು ತಿಜಿಯಲ್ಪಡಬಾರದು. “Gall” ಎಂಬುದು ಕಹಿಯಾದ ಯಾವುದೇ ನಂಗತಿಗೆ ನೂಜಿನಲ್ಪಡಬಹುದು. ರಕ್ತಭೋಜವು ಅದರ ನುವಾಸನೆಯ ಪಿಲಮಂಜಕ್ಕೆ ತ್ರಸಿದ್ಧವಾಗಿದ್ದರೂ ರುಚಿಯಲ್ಲ ಅತಿಯಾಗಿ ಕಹಿಯಾದದ್ದಾಗಿರುತ್ತದೆ. Murr (“ಕಹಿ”) ಎಂಬ ಅರಾಜಿಕ್ ಪದದಿಂದ ಸ್ವಾ ಇಂಗ್ಲಿಷಿನ “myrrh” ಎಂಬ ಪದಪ್ರ ಬಂದಿರುತ್ತದೆ.

ಕಹಿಯಾದದ್ದನ್ನಾಗಿ ಮಾಡಿದ್ದರ ಅಂಶವನ್ನು ಮತ್ತಾಯನು ನಮಗೆ ಹೇಳಿರುವದಿಲ್ಲ. ಕಹಿಯಾದ ಅಂಶವು ರಕ್ತಭೋಜವಾಗಿತ್ತೆಂದು ಮಾರ್ಕನು ಹೆಚ್ಚು ಸ್ವಷ್ಟವಾಗಿ ಹೇಳಿದ್ದಾನೆ. ಮತ್ತಾಯ ಮತ್ತು ಮಾರ್ಕನಿಂಲ್ಲ ಬಿರೋಧವನ್ನು ಕಂಡುಕೊಳ್ಳುವದರ ಬದಲು, ವೃತ್ತಾನ್ಯವನುವು ಸ್ವತಂತ್ರ ಬರಹವನ್ನು ಒತ್ತಿ ಹೇಳುತ್ತದೆ ಎಂಬುದನ್ನು ಪುನಃ ಕಂಡುಕೊಳ್ಳುತ್ತೇವೆ.

ನಾಲ್ಕು ಮೇಲ್ಜ್ ಇಂಗ್ಲಿಷನ್‌ಗಳು. ಯೇಂನುವಿನ ತಲೆಯ ಮೇಲೆ ಹಿಲಾತನು ಇಟ್ಟ ಮೇಲ್ಜ್ ಇಂಗ್ಲಿಷನ್‌ಗಳ ಜನ್ಮ ಆಪ್ತವಿತ್ಯಾಯನ್ನು ತ್ರಾಯೋಬ್ಬಿ ನುವಾತಾ ಬರಹಗಾರರು ಕೊಣ್ಣಿದ್ದಿಲಿಂದ ಕೆಲವರು ದಾಳಿಗೆಂತನ್ನು ಪ್ರಶ್ನಿಸಿದ್ದಾರೆ. ಹಾಗಿದ್ದರೂ ಹೇಳಿಕೆಗಳನ್ನು ಬಿಧಿ ಪದಗ ಇಲ್ಲ ಭಾಜಾಂತಲಿಸಿದರೂ ಇನ್ನೂ ಸಲಯಾದಪುಗಳಾಗಿರುತ್ತವೆ. ಒಂದೇ ಹೇಳಿಕೆಯು ಮೂರು ಭಾಜಿಗಳಲ್ಲ ಬರೆಯಲ್ಪಟ್ಟದ್ದು (ಅಕ್ಕರೆಃಃವಾಗಿ) ನಿಷ್ಣಿತವಾಗಿ ಒಂದೇ ಲೀಟಿ ಯಲ್ಲ ಇರಲಾರದು. ಹಿಂಗೆ ಒಂದೇ ಲೀಟಿಯ ಪದಗಳಲ್ಲ ಹೇಳಿಕೆಯನ್ನು ನುವಾತಾ ಬರಹಗಾರರು ದಾಲಲೆ ಮಾಡಲ್ಲ ಎಂಬುದು ಅಳ್ಳಯೆಜಿತರನ್ನಾಗಿ ಮಾಡಬಾರದು. ಒಂದು ಅಧಿಕಾರಿ ಅವೆಲ್ಲಪೂರ್ ಒಂದೇ ಲೀಟಿಯಲ್ಲಿ: “ಯೇಹಾದ್ವಾರ ಅರನನು” ನಾಲ್ಕು ಮೇಲ್ಜ್ ಇಂಗ್ಲಿಷನ್‌ಗಳು ನುವಾತಾ ಬರಹಗಾರರಿಗೆ ಬಿರುದ್ಧವಾದ ಪುರಾವೆಯಾಗಿರದೇ, ಅಪು ಸ್ವತಂತ್ರವಾದ ಹಾಗೂ ವಿಶ್ವಾಸಾಕ ಬಲವಾದ ನಾಧ್ಯವಾದ ಪುರಾವೆಯಾಗಿದೆ.

ದೇವಾಲಯವನ್ನು ಕೆಡುವುದು: ಹಾಗೆಯೇ ಸ್ವತಂತ್ರವಾದ ಮತ್ತು ವಿಶ್ವಾಸಾಕ ವಾದ ಬರಹದ ಪುರಾವೆಯು “ದೇವಾಲಯವನ್ನು ಕೆಡು ಮೂರು ದಿನದಲ್ಲ ಕಟ್ಟುವವನೇ, ನಿನ್ನನ್ನು ರಕ್ತಿಸಿಕೊಳ್ಳ” (ಮತ್ತಾಯ 27:40) ಎಂಬ ಅಪಹಾಸ್ಯದಲ್ಲ ಕಂಡುಬಿರುತ್ತದೆ. ಈ ಹೇಳಿಕೆಯು (ಮತ್ತಾಯ ಮತ್ತು ಮಾರ್ಕನಿಂದ ದಾಳಿಯಾಗಿದೆ, ಅದರೆ ಯೋಹಾನನಿಂದ ದಾಳಿನಲ್ಪಟ್ಟರುವದಿಲ್ಲ) ಶಿಲುಬೆಯ ಬಜಿಯಲ್ಲದ್ದ ಅಪಹಾಸ್ಯ ಮಾಡುವವರಿಂದ ಬಂದಿತು. ಯೇಂನುವು ಚೋದಲು ಹೇಳದ್ದಕ್ಕೆ ಅವರ ಅಪಹಾಸ್ಯವು ನಂಬಂಧಿಸಿರಬಹುದು, ಯೇಂನುವು ಯಾವುದಕ್ಕಾಗಿ ಹೇಳದ್ದನು ಎಂಬುದನ್ನು

ಮತ್ತಾಯ ಮತ್ತು ಮಾರ್ಕೋಲ್ಲ ಕುಡಕುವುದು ವ್ಯಧಿವಾಗಿದೆ. ಶಿಲುಬೀಯ ಬಜಯ ಅಪಹಾನ್ಯವನ್ನು ಯೋಹಾನನು ದಾಬಲೆ ಮಾಡಿದ್ದರೂ, ಯೇಸುವಿನ ಶಿಲುಬೀಯ ಬಜಯಲ್ಲ ಅಪಹಾನ್ಯವಾದದ್ದು ಮೂರು ಪಣಗಳಿಗಿಂತ - ಹೊದಲು ಹೇಳಿದ್ದು ಯೋಹಾನ 2:19ರಲ್ಲಿ ಇದೆ.

ತ್ವಾದನೆಯ ನಿಶ್ಚಯ ಪದ

ಮುಂತಿಜನಲ್ಪಟ್ಟ ಘಟನೆಗಳ ನೆರವೆಲುಭಿಕೆಯ ಹೊನ ಒಡಂಬಡಿಕೆಯ ಬರಹಗಾರಲಿಂದಲುಹಯೋಗಿಸಲ್ಪಟ್ಟನುವಾರೆಯ ಮುಖ್ಯವಾದಿನು ಮುಖ್ಯವಾದಿನಿಂದ ತ್ವಾದನೆಗಳನ್ನು ನಾವು ಕಂಡು ಕೊಳ್ಳುತ್ತೇವೆ, ಅವುಗಳಲ್ಲ ಕೆಲವನ್ನು ನಾವು ಆಗಲೇ ಜಡಿಸಿದ್ದೇವೆ.

1. ಬಾಷಪಳು ಬಿರೋಧಿಸುವುದಿಲ್ಲ (ಯೋಹಾಯ 53:7; ಯೋಹಾನ 18:8; 1 ಹೆಚ್ 2:23, 24).
2. ಮರಣದ ಬಿಧಾನ (ಕೀರ್ತನೆ 22:16; ಜೆಕಯ್ 12:10; ಯೋಹಾನ 12:32, 33; ನೋಡಿಲ 18:31, 32; 19:37)⁶
3. ದ್ರೋಹಿಗರಳೊಂದಿಗೆ (ಯೋಹಾಯ 53:12; ಮಾರ್ಕ 15:28).
4. ಬಳ್ಳಿಗರಳ್ನು ಹಾಲು ಮಾಡಿಕೊಂಡಿದ್ದು (ಕೀರ್ತನೆ 22:18; ಯೋಹಾನ 19:23-25)⁷
5. ದ್ರೋಹಿಗರಾಗಿ ಬಿಜ್ಞಾಪನೆ (ಯೋಹಾಯ 53:12; ಲಕ್ತ 23:34)
6. ಒಂದು ಉದ್ದೂರ (ಕೀರ್ತನೆ 22:1; ಮತ್ತಾಯ 27:46).
7. ಹಾನ್ಯಕರಾದ ಟೈಕೆರಳು (ಕೀರ್ತನೆ 22:7, 8; ಮತ್ತಾಯ 27:39-44)
8. ಕಹಿಯಾದ ವನ್ನು (ಕೀರ್ತನೆ 69:21; ಮತ್ತಾಯ 27:34)
9. ಹುಣತ ದೂರ್ಕಾರನ (ಕೀರ್ತನೆ 69:21; ಯೋಹಾನ 19:28-30; KJV)
10. ಆತ್ಮದ ಒಳ್ಳಿಸಿಕೊಡುವಿಕೆ (ಕೀರ್ತನೆ 31:5; ಲಕ್ತ 23:46).
11. ಒಂದೇ ಒಂದು ಎಲುಬು ಮುರಿಯಲ್ಲಿಡಲ್ಲ (ಕೀರ್ತನೆ 34:20; ಯೋಹಾನ 19:36).

ಶಿಲುಬೀಯ ಪರಿಣಾಮ

ಶಿಲುಬೀಗೆ ಹಾಕುವುದು, ಕಂಬದ ಮೇಲೆ ಶಾಲಕ್ಕೆ ಹಾಕುವದೂ, ಮರಕ್ಕೆ ನೇತು ಹಾಕುವುದೂ ಅಗಿರುತ್ತದೆ. ಯೇಸುವನ್ನು ಶಿಲುಬೀಗೆ ಹಾಕಿದ್ದಕ್ಕೆ ಅತನು ಹೊಡೆಯಲ್ಪಟ್ಟನು, ಸೀಳಲ್ಪಟ್ಟನು, ಹಿಂಸಿನಲ್ಪಟ್ಟನು, ತಿಬಿಯಲ್ಪಟ್ಟನು, ಜಿಜಲ್ಪಟ್ಟನು, ಬಾಧಿನಲ್ಪಟ್ಟನು ಎಂದು ದಾಬಲೆಯಾಗಿದೆ (ಯೋಹಾಯ 53:3-7). ಅತನ ಆತ್ಮವು ಶ್ರಮೆಯನ್ನು ಸಹಿಸಿತು. ಹುಣತ ದೂರ್ಕಾರನ ಕೊಡಲ್ಪಟ್ಟತು, ಅತನು ಅದನ್ನು ಸಿರಾಕರಿಸಿದನು. ತೀಕ್ಷ್ಣವಾದ, ಸಿಂತು ಹೊಂದಿದ ನೋವನ್ನು ಸಹಿಸಲು ಅತನು ಸಿಥಂಲಸಿ ಕೊಂಡಿದ್ದನು. ಯಾಕಂದರೆ ಆಗಲೇ ಆತನು, “ತಂದೆಯು ನನಗೆ ಕೊಟ್ಟ ಹಾತೆಯಲ್ಲ ನಾನು ತುಡಿಯ ಬಾರದೇಳಾ?” (ಯೋಹಾನ 18:11) ಎಂದು ಹೇಳಿದ್ದನು.

ದೈಹಿಕ ನೋವಿನೋಂದಿಗೆ ಅತನು ಅಪಹಾಸ್ಯವನ್ನು ಹಲಹಾಸ್ಯವನ್ನು
ತಿರಸ್ಯಾರವನ್ನು ಸಹಿಸಿದನು. ಹ್ರಾಣವಾಗಿ ಅಲ್ಲದಿದ್ದರೂ ಹೆಚ್ಚಾಗಿ ಅತನು ನಗ್ನನು,
ನಾಜಿಕೆಯನ್ನು ಬಹಿರಂಗ ಅಪಮಾನವನ್ನು ಸಹಿಸಲು ಒತ್ತಾಯಿಸಲ್ಪಟ್ಟನು.
ಅದಲ್ಲದೇ, ಮರಣದ ವಿಧಾನವು, “ಶಿಲುಬೆಯ ಮೇಆನ ಮರಣವು” (ಫಿಳಿಪ್ಪಿ 2:8)
ಅಪಹಾಸ್ಯವೂ ಕರ್ತವ್ಯ ಆಗಿತ್ತು, ಶಿಲುಬೆಗೆ ಹಾಕಲ್ಪಡುವುದು ಕೊಲೀಗಾರಲಿಗೂ,
ಕಳ್ಳುಲಿಗೂ ಹರದೇಶದವಲಿಗೂ ಕಾದಿತಲ್ಪಟ್ಟಿತ್ತು.

ದೈಹಿಕ ನೋವು ಮತ್ತು ನಾಜಿಕೆಯದ್ದರೂ ಹೆಚ್ಚಾಗಿ ಯೀಂನುಬಿಗೆ ನೋವು
ಕೊಳ್ಳಂತೆ ತೋಲಿದ್ದ ದೇವಲಂದ ಕೈಜಡಲ್ಪಟ್ಟಿದ್ದು. ಬಾಯಾಲಿಕೆಯ, ಜ್ಞಾರದೊಂದಿಗಿನ,
ಬಹುಶಃ ದಷ್ಟಪಾದ ತುಂಗಾಂದ, ಅತನು ತಾನು ಯಾಕೆ ಕೈಜಡಲ್ಪಡಬೇಕು ಎಂದು
ಕೇಳಿತ್ತ ದೇವಲಿಗೆ ಕರಿದನು. ತನ್ನ ತಂದೆಯನ್ನು ಯಾವಾಗಲೂ ಮೆಜ್ಜಿಸಿದ
ಅತನನ್ನು ದೇವರು ಜಿಷ್ಟುಜಡಲು ಬಯಸಿದಿದ್ದರೂ, ದೇವರು ಅತನನ್ನು ಶಿಲುಬೆಯಂದ
ಹಿಂದಕ್ಕೆ ಪಡೆದು ಕೊಂಡಿದ್ದರೆ ಎಲ್ಲಪೂರ್ ಕರ್ತವ್ಯ ಹೋಗುತ್ತಿತ್ತು. ಯಾರೇ ಒಬ್ಬನು ಬಾ
ಹಬುವಾಗ ಬೇಕಿತ್ತು, ಯಾರೇ ಒಬ್ಬನು ಹಾಪವಾಗಿ ಮಾಡಲ್ಪಡಬೇಕಾಗಿತ್ತು, ದೇವರ
ಶ್ರಿಯ ಕುಮಾರನಂತೆ ಇಡೀ ಲೋಕದ ಹಾಪವು ಮರದ ಮೇಲೆ ತೂಗಾಡುತ್ತಿದ್ದಾಗನ್,
ದೇವರು ದೃಶ್ಯವನ್ನು ಜಿಷ್ಟುಜಡಬೇಕಾಗಿತ್ತು. ಅತನ ಹಲಿಷುಧತೆಯೂ ಶುಭದತೆಯೂ
ಹಾಪವನ್ನು ನಹಿಸುವದಿಲ್ಲ. ಮರದ ಮೇಲೆ ತೂಗು ಹಾಕಲ್ಪಟ್ಟವನು ದೇವಲಂದ
ಶಹಿನಲ್ಪಟ್ಟವನಾಗಿದ್ದನು (ಗಲಾತ್ಯ 3:13). ದೇವರು ದಿನದ ಬೆಳಕನ್ನು ಹೊಡಿದನು
ಯೀಂನುವು ತನ್ನ ಆತ್ಮಪನ್ನು ಮರಳಕ್ಕೆ ನುಲಿಸಿದಂತೆ ಅತನನ್ನು ಕೈಜಿಟ್ಟನು.

ಹೆಚ್ಚು ಹೊಂದಬೇಕಾಗಿದ್ದಪಲಿಗಾಗಿ, ಯೀಂನುವು ಅದರ ಎಲ್ಲವನ್ನು - ನೋವು,
ನಾಜಿಕೆ, ಹಾಪದ ಸ್ವರೂಪವನ್ನು ಸ್ವೀಕರಿಸಲು ಒತ್ತಾಯಿಸಲ್ಪಟ್ಟನು. ಅದನ್ನು
ತಹ್ಮಿಸಿಕೊಳ್ಳ ಬಹುದಿತ್ತು; ದೇವ ದೂತರುಗಳ ಗಂಗಾಂಶನ್ನು ಅತನು ಕರೆಯ ಬಹುದಿತ್ತು.
ಇತರರನ್ನು ರಚಿಸಿದನು ಅದರೆ ತನ್ನನ್ನು ರಚಿಸಿಕೊಳ್ಳಲಾರನು ಎಂಬ ಹಾಸ್ಯವು
ಸತ್ಯವಾದದ್ವಾರಿರಿಲ್ಲ; ಅತನು ತನ್ನನ್ನು ರಚಿಸಿಕೊಳ್ಳಬಹುದಿತ್ತು, ಒಂದು ಲೇತಿಯಲ್ಲ
ಅಪಹಾಸ್ಯ ಮಾಡುತ್ತಿದ್ದರು ಉದ್ದೇಶಿಸಿರಿಲ್ಲ, ಅವರ ಮಾತ್ರಗಳ ಸತ್ಯವಾಗಿದ್ದವು;
ಇತರರನ್ನು ಹಾಪದಿಂದ ಮತ್ತು ಮರಣದಿಂದ ರಚಿಸಬೇಕಾಗಿದ್ದರೆ, ಯೀಂನುವು ತನ್ನನ್ನು
ಮರಣದಿಂದ ರಚಿಸಿಕೊಳ್ಳಲಾರನು. ಅತನು ಒಂದು ಆಯ್ದೆ ಮಾಡಿಕೊಳ್ಳಬೇಕಾಗಿತ್ತು,
ಮತ್ತು ಅತನು ಇತರು ಜೀವಿ ಸಾಂಕ್ಷಾರಿಕರಂತೆ ತನ್ನ ಜಿಲವನವನ್ನು ಕರ್ತವ್ಯ ಕೊಳ್ಳು
ವದನ್ನು ಅಯ್ದು ಮಾಡಿಕೊಂಡನು. ಬೇರೆ ಮಾರ್ಗವನ್ನು ಕಂಡುಕೊಳ್ಳಲು ಅತನು ತನ್ನ
ತಂದೆಯನ್ನು ಕೇಳಿದನು, ಅದು ನಾಧ್ಯವಿದ್ದರೆ ತನ್ನ ಕುಮಾರನ ನಿಖಿತ್ವವಾಗಿ ದೇವರು
ಅದನ್ನು ಮಾಡುತ್ತಿದ್ದನು - ಅದರೆ ಮಾನವಕುಲಕ್ಕಾಗಿ ಪ್ರೀತಿಯ ಮೊದಲು ಬಂದಿತು.

ಗಮನಿಸಿದವಲಿಗಾಗಿ ಮಾತ್ರವೇ ಯೀಂನುವು ಶ್ರಮೆ ಹೊಂದಿಲ್ಲ, ಅದರೆ
ಅಜ್ಞಾನಿಗಳಿಗಾಗಿ, ದೂರದಲ್ಲಿರುವವಲಿಗಾಗಿ, ದಂಗೆಬೋಲರಲಿಗಾಗಿ, ಹಾಹಿಗಳಿಗಾಗಿ,
ತಹ್ಮಿಹೋದವಲಿಗಾಗಿ, ದೇವಲಿಲ್ಲದವಲಿಗಾಗಿ; ಈ ಲೋಕದಲ್ಲಿ ನಿಲಂಜ್ಞೆಯಾದಲ್ಲಿದವಲಿಗಾಗಿ
ನಹ ಶ್ರಮೆ ಪಟ್ಟನು. ಅದು ಅದ್ವಿತೀಯವಾದ ಪ್ರೀತಿಯಾಗಿತ್ತು; ಮತ್ತು ಪದಗಳ ಎಷ್ಟು
ಬಲಹಿಂಬಾಗಿ ಅದನ್ನು ವಿವರಿಸಬಹುದು.

ମୁକ୍ତାୟ

ଶ୍ରୀନ୍ତନ ଶିଲୁବେଳୁ ବଲପାଦଦ୍ୱାରା, ପ୍ରଭାଲପାଗିରୁପଠଦ୍ୱାରା ଆଗିଦେ, ଆଦାନ୍ତ୍ୟ ନାହା ନକ କଣ୍ଜନଲ୍ଲୁଡ଼ିଧିଦ୍ୱାରେ ଅଲ୍ଲ ପ୍ରତକପାଦ ପ୍ରୀତିଯ ପ୍ର୍ୟଥମାଗି ହୋଇଥାଏଇଦେ, ଲବ୍ଧିପାଗିରୁପଦିଲ୍ଲ, ଭାଲୋକଦ ନମ୍ବୁ ଅହେଙ୍କେଗର୍ଭନ୍ମୁ ମୁରଣକ୍ଷେ ଉଛିନ୍ଦିଧିଦ୍ୱାରେ, ଯେଇନୁବିନ କଣ୍ଜଯିତା ନମ୍ବୁନ୍ମୁ ରତ୍ନିନଲାରଦୁ! (ନେଇଦିଲ ରୋମାପ୍ରତିର 8:13). ହଜୀ ମନୁଷ୍ୟମୁ ଶିଲୁବେଳେ ହାତଲ୍ଲୁଡ଼ିଧିଦ୍ୱାରେ ବାହୀନ୍ଦିଦ ନୁଂଦର ପାଦ ଅଜରଜେଯିଲ୍ଲ ପୁନଃ ଏଦ୍ୟବରୁପୁଦୁ ପ୍ର୍ୟଥମାଦଦ୍ୱାରୁ! (ନେଇଦିଲ ରୋମାପ୍ରତିର 6:3-6.) ନିଜପାଦ କୈନ୍ତ୍ରରୁ ଶ୍ରୀନ୍ତନେଇବିନ ଶିଲୁବେଳେ ହାତଲ୍ଲୁଣ୍ଡିରୁତ୍ଥାରେ (ଗଲାତ୍ୟ 2:20).

ପିଲ୍ଲେଜେଗଳୁ

¹C. G. Wilke and Wilibald Grimm, *A Greek-English Lexicon of the New Testament*, trans. and rev. Joseph H. Thayer (Edinburgh, Scotland: T. & T. Clark, 1901; reprint ed., Grand Rapids, Mich.: Zondervan Publishing House, 1973), 120. ²Albert Barnes, *Matthew and Mark*, Notes on the New Testament (N.p., 1949; reprint, Grand Rapids, Mich.: Baker Book House, 1974), 312. ³J. W. McGarvey, *Matthew and Mark*, The New Testament Commentary, vol. 1 (N.p., 1875; reprint, Delight, Ark.: Gospel Light Publishing Co., n.d.), 246. ⁴Marcus Dods, “The Gospel of St. John,” in *The Expositor’s Greek Testament*, ed. W. Robertson Nicoll, vol. 1 (Grand Rapids, Mich.: Wm. B. Eerdmans Publishing Co., 1951), 859. ⁵Albert Barnes, *Luke and John*, Notes on the New Testament (N.p., 1949; reprint, Grand Rapids, Mich.: Baker Book House, 1975), 374. ⁶ଯେହାତ୍ୟର ନାମାନ୍ୟବାଦ ମୁରଜ ଶିଙ୍କେଯ ବିଧାନପୁ କଲ୍ପିନେଇଯ ପଦଲିଂଦ ଏବଂବଦନ୍ତ୍ମୁ ଯେଇଜିନୁପଦଲିଂଦ ଯେଇନୁପୁ ଶିଲୁବେଳେ ହାତଲ୍ଲୁଦୁପନୁ ଏବଂ ମୁଂପିଚିନୁବିକେଯ ଜନ୍ମୁ ହେବୁ ବିଶେଷପାଦଦ୍ୱାରିଦେ. ⁷କେ ମୁଂପିଚିନୁବିକେଯ ଅଦୁ ବନ୍ଦିଗର୍ଭନ୍ମୁ ହଂଜିକେଳିଲ୍ଲ ପଦରତ୍ନ ହାନା ବନ୍ଦିଗାଗି ଜୀଏମୁ ହାତପଦରତ୍ନ ଏରଦରତ୍ନ ଯା ନ୍ତ୍ରୁପଦିନଲ୍ଲୁଣ୍ଡିରେ.

© 2009 Truth for Today